



ಕನ್ನಡದಲ್ಲಿ ಹೀಗೆ ಮಾಡಲು ಬರುವುದಿಲ್ಲ. ಸಂಸ್ಕೃತದ 'ಕಷ್ಟೇನ ಸಪೇಣ' ಎಂಬುದು ಕನ್ನಡದಲ್ಲಿ 'ಕಷ್ಟ ಹಾವಿನಿಂದ' ಎಂದಾಗುತ್ತದ್ದಲ್ಲದೆ, 'ಕಷ್ಟನಿಂದ ಹಾವಿನಿಂದ' ಎಂದಾಗುವುದಿಲ್ಲ.

ಇದೇ ರೀತಿಯಲ್ಲಿ, ಸಮನಾಮ, ಕ್ಯಾರೆಟ್ ಮೊದಲಾದವರ್ಗಳೂ ನಾಮಪದಗಳೊಂದಿಗೆ ವಿಶೇಷಣಗಳಾಗಿ ಬರುವಾಗ ಅವಗಳಿಗೆ ಸಂಸ್ಕೃತದಲ್ಲಿ ನಾಮಪದಗಳ ಹಾಗೆಯೇ ವಿಭಕ್ತಿಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ಆದರೆ ಕನ್ನಡದಲ್ಲಿ ಹಾಗೆ ಮಾಡಲು ಬರುವುದಿಲ್ಲ; ಸಂಸ್ಕೃತದ 'ಮೃತೇನ ಸಪೇಣ' ಎಂಬುದು ಕನ್ನಡದಲ್ಲಿ 'ಸತ್ತ ಹಾವಿನಿಂದ' ಎಂದಾಗುತ್ತದ್ದಲ್ಲದೆ, 'ಸತ್ತದರಿಂದ ಹಾವಿನಿಂದ' ಎಂದಾಗುವುದಿಲ್ಲ; 'ತಸ್ಯ ಭಾಲಕ್ಷ್ಯ' ಎಂಬುದು ಕನ್ನಡದಲ್ಲಿ 'ಅ ಹುಡುಗನ್' ಎಂದಾಗುತ್ತದ್ದಲ್ಲದೆ 'ಅವನ ಹುಡುಗನ್' ಎಂದಾಗುವುದಿಲ್ಲ.

ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ವಿಶೇಷಣಗಳಾಗಿ ಬರುವ ಗುಣಪದಗಳನ್ನು 'ಕ್ರಷ್ಣಸಪೇಣ' ಇಲ್ಲವೇ 'ಮೃತಸಪೇಣ' ಎಂಬಂತಹ ಪದಗಳಲ್ಲಿ ಕಾಣಿಸುವ ಹಾಗೆ, ವಿಭಕ್ತಿಪ್ರತ್ಯಯವಿಲ್ಲದೆ ಬಳಿಸಿದಾಗ, ಅವಗಳಲ್ಲಿ ವಿಭಕ್ತಿ ಪ್ರತ್ಯಯ ಲೋಪವಾಗಿ ಸಮಾಪಿತಾಗಿದೆಯೆಂದು ಹೇಳಲಾಗುತ್ತದೆ. ಹಾಗೆ ಹೇಳಿಸುವುದು ಸಂಸ್ಕೃತದ ಮಟ್ಟಿಗೆ ಸಮುಂಜಸಪ್ರಾ ಹೌದು. ಆದರೆ, ಕನ್ನಡದಲ್ಲಿ ಇದೇ ರೀತಿಯಲ್ಲಿ ಕಪ್ಪಹಾವನ್ನು, ಸತ್ತ ಹಾವಿಗೆ ಎಂಬಂತಹ ಬಳಿಕೆಗಳಲ್ಲಿ ವಿಭಕ್ತಿ ಪ್ರತ್ಯಯ ಲೋಪವಾಗಿದೆಯೆಂದು ಹೇಳಿದರೆ ಅದು ಸರಿಯಾಗಲಾರದು. ಯಾಕೆಂದರೆ, ಕನ್ನಡದ ನಾಮಪದಗಳೊಂದಿಗೆ ವಿಶೇಷಣಗಳಾಗಿ ಬರುವ ಗುಣಪದಗಳು ಇಲ್ಲವೇ

ಕ್ಯಾರೆಟ್ ಸಂಸ್ಕೃತದ ಹಾಗೆ ವಿಭಕ್ತಿಪ್ರತ್ಯಯ ಸೇರಿ ಬರುವುದಿಲ್ಲ. ಹಾಗಾಗಿ, ಅಲ್ಲಿ ವಿಭಕ್ತಿ ಪ್ರತ್ಯಯ ಲೋಪವಾಗಿದೆಯೆಂದು ಹೇಳಲು ಬರುವುದಿಲ್ಲ. ಹೀಗಿದ್ದರೂ ಕೂಡ, ಕನ್ನಡದ ವ್ಯಾಕರಣಗಳಲ್ಲಿ 'ಬಿಖಾಳಿ', 'ಆ ಹುಡುಗ', 'ಸತ್ತ ಹಾವು' ಮೊದಲಾದವರ್ಗಗಳಲ್ಲಿ ವಿಭಕ್ತಿಲೋಪವಾಗಿದೆ, ಮತ್ತು ಇದರಿಂದಾಗಿ ಅವಗಳಲ್ಲಿ ಕರ್ಮಧಾರಾಯ, ಗಮಕ ಎಂಬಂತಹ ಸಮಾಸಗಳು ನಡೆದಿವೆ ಎಂದು ಬಂದಿಲಾಗಿದೆ.

ಸಂಸ್ಕೃತದ ಸಮಾಸಗಳನ್ನು ಅವಗಳಲ್ಲಿ ಬರುವ ಪದಗಳಲ್ಲಿ ಯಾವುದು ಪ್ರಥಾನ ಎಂಬ ವಿವರ್ಯದ ಮೇಲೆ ವಿಂಗಡಿಸಲಾಗುತ್ತದೆ. ಮೊದಲನೇ ಪದ ಪ್ರಥಾನವಾದರೆ ಅವು ಯೀಭಾವ, ಎರಡನೇ ಪದ ಪ್ರಥಾನವಾದರೆ ತಪ್ಪಾರು, ಎರಡೂ ಪ್ರಥಾನವಾದರೆ ದ್ವಂಡ್ಯ, ಮತ್ತು ಎರಡೂ ಪ್ರಥಾನವಲ್ಲಿದ್ದರೆ ಬಹುವಿಳಿ ಎಂಬುದಾಗಿ ಸಂಸ್ಕೃತದ ಸಮಾಸಗಳನ್ನು ವಿಂಗಡಿಸಲಾಗುತ್ತದೆ.

ಆದರೆ, ಕನ್ನಡದ ಸಮಾಸಗಳನ್ನು ವಿಂಗಡಿಸಲು ಸಂಸ್ಕೃತ ಈ ವಿಧಾನವನ್ನು ಬಳಸಲು ಬರುವುದಿಲ್ಲ. ಯಾಕೆಂದರೆ, ಕನ್ನಡದ ಎಲ್ಲಾ ಸಮಾಸಗಳಲ್ಲಿ ವರದನೆಯ ಪದವೇ ಪ್ರಥಾನವಾಗಿರುತ್ತದೆ. ಹಾಗಾಗಿ, ಸಂಸ್ಕೃತದ ವಿಧಾನವನ್ನು ಬಳಸಿದಲ್ಲಿ ಕನ್ನಡದ ಎಲ್ಲಾ ಸಮಾಸಗಳನ್ನು ತಪ್ಪುರೂಪವೆಂಬ ಒಂದೇ ಪರ್ಗಡಲ್ಲಿ ಇರಿಸಬೇಕಾಗುತ್ತದೆ; ಎಂದರೆ, ನಮಗೆ ಸಮಾಸಗಳ ವಿಂಗಡಣೆಯೇ ದೊರಕುವುದಿಲ್ಲ.

ಹಾಗಾಗಿ, ಕನ್ನಡದ ಸಮಾಸಗಳನ್ನು ವಿಂಗಡಿಸಲು ಅದರದೇ ಆದ ಬೇರೆಯೇ ವಿಧಾನವನ್ನು ಬಳಸಬೇಕಾಗುತ್ತದೆ. ಮೇಲೆ

ತಿಳಿಸಿದ ಹಾಗೆ ಕನ್ನಡದ ಎಲ್ಲಾ ಸಮಾಸಗಳಲ್ಲಿ ವರದನೆಯ ಪದ ನಾಮಪದವಾಗಿರುತ್ತದೆ. ಆದರೆ, ಮೊದಲನೆಯ ಪದ ನಾಮಪದವಾಗಿರಬಹುದು, ಗುಣಪದವಾಗಿರಬಹುದು ಇಲ್ಲವೇ ಕ್ರಿಯಾ ಪದ ವಾಗಿ ರಿಬಹುದು. ಉದಾಹರಣೆಗೆ, ಬಯಲಾಟ, ಕ್ರೈಸ್ತಗ್ರಂಥ, ಕಲ್ಲಪ್ಪ, ಬೆಂಕಿಪಟ್ಟಿಗೆ ಎಂಬಂತಹ ಸಮಾಸಗಳಲ್ಲಿ ಮೊದಲನೆಯ ಪದ ನಾಮಪದವಾಗಿದೆ. ಇದಕ್ಕೆ ಬದಲು, ದೊಡ್ಡಪ್ಪ, ಬಿನೀರು, ಕಿರುಬೆರಳು, ಕಂದಾವರೆ ಎಂಬಂತಹ ಸಮಾಸಗಳಲ್ಲಿ ಮೊದಲನೆಯ ಗುಣಪದವಾಗಿದೆ, ಮತ್ತು ಉರುಗೋಲು, ಬಿಂಬಿಕ್ಕಿ, ಸಿದ್ದಮದ್ದು, ತಾಗುಂಡಿಪ ಎಂಬಂತಹ ಸಮಾಸಗಳಲ್ಲಿ ಮೊದಲನೆಯ ಪದ ಕ್ರಿಯಾಪದವಾಗಿದೆ.

ಹಾಗಾಗಿ, ಮೊದಲನೆಯ ಪದ ಯಾವ ಪದವರ್ಗಕ್ಕೆ ಸೇರುತ್ತದೆ ಎಂಬ ವಿವರ್ಯವನ್ನಾದರಿಂದ ಕನ್ನಡದ ಸಮಾಸಗಳನ್ನು ವಿಂಗಡಿಸಬೇಕಾಗುತ್ತದೆ. ತಮಿಜು, ಮಲಯಾಳ, ತೆಲುಗು ಮೊದಲಾದ ಬೇರೆ ದ್ವಾರಿದ ನುಡಿಗಳ ಸಮಾಸಗಳನ್ನು ವಿಂಗಡಿಸುವಲ್ಲಿ ಇದೇ ವಿಧಾನವನ್ನು ಬಳಸಬೇಕಾಗುತ್ತದೆ ಸಂಸ್ಕೃತದ ವಿಧಾನವನ್ನು ಬಳಸಲು ಬರುವುದಿಲ್ಲ.

ಇದಲ್ಲದೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳಲ್ಲಿ ಕಾರ್ವಿಸುವ ಸಮಾಸಗಳನ್ನೂ ಈ ಕನ್ನಡದವೇ ಆದ ವಿಧಾನದ ಮೂಲಕೇ ವಿಂಗಡಿಸಬೇಕಾಗುತ್ತದೆ ದಲ್ಲಿದೆ, ಸಂಸ್ಕೃತದ ವಿಧಾನವನ್ನು ಬಳಸಿ ಅವನ್ನು ವಿಂಗಡಿಸಲು ಬರುವುದಿಲ್ಲ.

ಉದಾಹರಣೆಗೆ, ಸಂಸ್ಕೃತದಿಂದ ವರವಲಾಗಿ ಪಡೆದ ಮಾನಹಾನಿ, ಯುಗಾದಿ, ಲಗ್ಗುಪತ್ರಿಕೆ, ಭೂಕಂಪ ಮೊದಲಾದ ಪದಗಳಲ್ಲಿ ನಾಮಪದ+ನಾಮಪದ ಎಂಬ ಸಮಾಸ, ಮತ್ತು ಕೃಷ್ಣಸರ್ವ, ಗಾಢನ್ದೇ, ಮಹಾನಗರ, ದೇಖಾರ್ಥಯಿಷ್ಟ ಮೊದಲಾದ ಪದಗಳಲ್ಲಿ ಗುಣಪದ+ನಾಮಪದ ಎಂಬ ಸಮಾಸವಿಡೆಯೆಂದು ಹೇಳಬೇಕಾಗುತ್ತದೆ. ಯಾಕೆಂದರೆ, ಇವಕ್ಕೆ ಕನ್ನಡದಲ್ಲಿ ಕನ್ನಡದವೇ ಆದ ವಿಗ್ರಹವಾಕ್ಯಗಳನ್ನು ಕೊಡಬೇಕಲ್ಲದೆ, ಸಂಸ್ಕೃತದ ವಿಗ್ರಹವಾಕ್ಯಗಳನ್ನು ಕೊಡುವುದು ಸರಿಯಿಲ್ಲ. ಹಾಗೆ ಕೊಡುವಾಗ, 'ಯುಗಾದಿ' ಎಂಬುದಕ್ಕೆ 'ಯುಗಾದಿ' ಎಂಬುದನ್ನು ವಿಧಾನದಲ್ಲಿ ಗಾಢನ್ದೇ ಎಂಬುದಕ್ಕೆ ವಿಧಾನದಲ್ಲಿ ಹೇಳಬೇಕಾಗುತ್ತದೆ. ಯಾಕೆಂದರೆ, ಇವಕ್ಕೆ ಕನ್ನಡದಲ್ಲಿ ಕನ್ನಡದವೇ ಆದ ವಿಗ್ರಹವಾಕ್ಯಗಳನ್ನು ಕೊಡಬೇಕಲ್ಲದೆ, ಸಂಸ್ಕೃತದ ವಿಗ್ರಹವಾಕ್ಯಗಳನ್ನು ಕೊಡುವುದು ಸರಿಯಿಲ್ಲ. ಹಾಗೆ ಕೊಡುವಾಗ, 'ಗಾಢನ್ದೇ' ಎಂಬುದಕ್ಕೆ 'ಗಾಢವಾದ ನಿದ್ದೆ' ಎಂಬುದಾಗಿ ವಿಗ್ರಹವಾಕ್ಯವನ್ನು ಕೊಡಬೇಕಾಗುತ್ತದೆ.

ಹಾಗಾಗಿ, ಕನ್ನಡ ವ್ಯಾಕರಣಾದಲ್ಲಿ ಸಂಸ್ಕೃತದಿಂದ ವರವಲಾಗಿ ಪಡೆದ ಪದಗಳಲ್ಲಿ ಕಾರ್ವಿಸುವ ಸಮಾಸಗಳನ್ನು ವಿಂಗಡಿಸುವಲ್ಲಿ ಕನ್ನಡದ್ದೇ ಆದ ವಿಂಗಡಣೆಯನ್ನು ಬಳಸಬೇಕಾಗುತ್ತದೆ ಸಂಸ್ಕೃತದ ವಿಂಗಡಣೆಯನ್ನು ಬಳಸಬೇಕಾಗುತ್ತದೆ. ಹಿಂದಿನ ಮಟ್ಟಿಗೆ ಇವಕ್ಕೆ ಕನ್ನಡದ ಎಲ್ಲಾ ಸಮಾಸಗಳನ್ನು ತಪ್ಪುರೂಪವೆಂಬ ಒಂದೇ ಪರ್ಗಡಲ್ಲಿ ಇರಿಸಬೇಕಾಗುತ್ತದೆ; ಎಂದರೆ ನಾಮಪದವಾದರೂ ಸರಿಯಾಗಿ ಉಂಟಾಗಿರುತ್ತದೆ. ಹಾಗೆ ಉಂಟಾಗಿರುತ್ತದೆ ಎಂಬುದಾಗಿ ಕನ್ನಡದ ವ್ಯಾಕರಣಾದಲ್ಲಿ ಸರಿಯಾಗಿರುತ್ತದೆ.

ಪ್ರತಿಕ್ರಿಯಿಸಿ: [feedback@sudha.co.in](mailto:feedback@sudha.co.in)